

ದೃತ್ಯ ಟೆನಿಸಿಗ ಫೇಡರರ್

ಡೂನ್ ತೆಂಪ್ಲೋ ತಿಂಗಳಲ್ಲಿ ನಡೆಯಲಿರುವ ಟೆನಿಸ್ ಲೋಕದ ಪ್ರತಿಷ್ಠಿತ ಫೇಂಚ್ ಓಪನ್ ಟೆನಿಸ್ ಮೊನಿಕಾಯಲ್ಲಿ ರೋಚರ್ ಫೇಡರರ್

ಆದುತ್ತಾನೆಯೇ... ಎನ್ನುವುದಿಗೆ ಮಿಲಿಯನ್ ಡಾಲರ್ ಪ್ರತೀ. 'ಆದುತ್ತಿಸುವ ಎಂದು ಮನಸ್ಸದೆ. ಆದರೆ ಆದುತ್ತಿನೇನ್ನು ಇಲ್ಲವೋ ಗೊತ್ತಿಲ್ಲ. ಏಷ್ಟಿಲಾನಲ್ಲಿ ಇಂಡಿಯನ್ ವೆಲ್ಸ್ ಬಿಂಗ್ ನಿರ್ದಿಷ್ಟಿಸುವೆ' ಎಂದಿದ್ದನೇ ಫೇಡರರ್. ಈಗ ಫೇಡರರ್ ಎಟಿಎ ಏಷ್ಟಿ ರ್ಯಾಂಟ್‌ನಲ್ಲಿ ಅರ್ಗಸಾನದಲ್ಲಿದ್ದಾನೆ. ಆತನಿಗೂ ರೊಲ್ಯಾಂಟ್ ಗೆರೊಣ್‌ನಲ್ಲಿ ಆಡಲು ಭಯವೇ?

'ವಿಶ್ವದ ನಂಬರ್ ಒನ್' ಟೆನಿಸ್ ಆಟಗಾರನಾದರೂ ಈ ಭಯ ಸಹಜವೇ. ಏಕೆಂದರೆ ಇಪ್ಪು ವರ್ವಾಗ್‌ಲ್ಯಾಂಟ್ ಫೇಂಚ್ ಓಪನ್ ಟೆನಿಸ್ ಗೆಲ್ಲಲು ಫೇಡರರ್‌ಗೆ 2009ರಲ್ಲಿ ಒಮ್ಮೆ ಮಾತ್ರ ಸಾಧ್ಯವಾಗಿದೆ. 2015ರಲ್ಲಿ ಫೇಡರರ್ ಪ್ರೇಂಚ್ ಓಪನ್ ನಡೆಯಲಿರುವ ರೊಲ್ಯಾಂಟ್ ಗೆರೊಣ್‌ನಲ್ಲಿ ಆದಿದಾಗ ಕ್ರೂಟ್‌ರ್ ಫ್ರೆನ್‌ಲ್ಯಾಂಟ್‌ವರ್ಗೆ ಮಾತ್ರ ಹೊಗಿದ್ದು. ಅಲ್ಲಿ ವಾತ್ವಿಕಾ ವಿರುದ್ಧ ಸೀತು ಮರಳಿದ್ದು. ಆವೇ ಅಂತಹವೆಂದರೆ ಫೇಡರರ್‌ಗೆ ಒಂಥರಾ ಅಲಜ್‌ಯೆಂ. ಕೆಳಿದ ವರ್ವಾಗ್ ಕ್ರೀ ಕೋಟ್‌ನಿಂದ ಹೊಗಿದ್ದು. ಆದಕ್ಕೆ 'ವಿಂಬಲ್ಡ್‌ನ್ ಮೇಲೆ ಗಮನ ಕೇಂದ್ರಿಕರಿಸಬೇಕು' ಎಂಬ ನೀವೆಡಿದ್ದು.

ಫೇಡರರ್‌ಗೆ ಈಗ 36ರ ಹರೆಯ. ಟೆನಿಸ್‌ನಲ್ಲಿ ಇದನ್ನು ಇಳವಯಸ್ಸು ಎಂದೇ ಪರಿಗಳಿಸುತ್ತಾರೆ. ಈ ವಯಸ್ಸಿನಲ್ಲಿ ವಿಶ್ವದ 'ನಂಬರ್ ಒನ್' ರ್ಯಾಂಟ್ ಪಡೆದ ಇನ್‌ಬ್ರೂಬ್ ಪ್ರರುಪ ಆಟಗಾರಲ್ಲಿ. ಇದೊಂದು ವಿಶ್ವದಾದಿಲೀ. ಯುವಸ್ ಓಪನ್ ಪ್ರಶಸ್ತಿಯನ್ನು ಸತತ ಬಿಡು ಸಲ್ಗೆದ್ದರ್ದು ಮತ್ತು ವಿಂಬಲ್ಡ್‌ನ್ ಪ್ರಶಸ್ತಿಯನ್ನು ಎಂಟು ಸಲ್ಗೆದ್ದರ್ದು ವಿಶ್ವದಾವಿಲೀ. ಆಕ್ಸ್‌ ಓಪನ್ ಪ್ರಶಸ್ತಿಯನ್ನು ಒಟ್ಟು 6 ಸಲ್ಗೆದ್ದು ಫೇಡರರ್ ಜಂಟಿ ವಿಶ್ವದಾವಿಲೀಯನ್ನು ಹೊಂದಿದ್ದಾನೆ. ಆದರೆ ಫೇಂಚ್ ಓಪನ್ ಪ್ರಶಸ್ತಿ ಬಿಡುದ್ದು ಮಾತ್ರ ಒಂದೇ ಬಾರಿ!

ಈಗ ಈ ವರ್ವಾದ ಆರಂಭದಲ್ಲಿ ಮೋಣಕಾಲೆನ್ ಕ್ರಿ ಹೋಲ್‌ ಸಚರಿ ಮುಗಿದು, ಶೈಲಿಸಿಕೊಳ್ಳುತ್ತಿದ್ದಾನೆ. ಹಾಗಿದ್ದು ಪ್ರೇಂಚ್ ಓಪನ್‌ನಲ್ಲಿ ಆದಿದರೆ ಗೆಲ್ಲಿವ ಫೇಡರರ್ ಈತನೇ! ಏಕೆಂದರೆ ಈತನ ಪ್ರಮುಖ ಎದುರಾಳಿಗಳಾದ ರಥಾ ನಡಾಲ್, ನೋವಾಕ್

ಜೋಕೆನ್‌, ಆಂಡಿ ಮುರ್ಟಿ ಎಲ್ಲರೂ ಗಾಯಾಳುಗಳೇ. ಆಂಡಿ ಮುರ್ಟಿ ಪಿರ್ಮೆಯ ಆಪರೆಷನ್‌ಗೆ ಒಳಗಾಗಿ ಇನ್ನೂ ಬೇಕೆರಿಸಿಕೊಂಡಿಲ್ಲ.

ಕೋಟ್‌ನಲ್ಲಿ ಅತ್ಯಂತ ವೇಗವಾಗಿ ಚಲಿಸುವುದರಲ್ಲಿ ಮತ್ತು ಶಾಟ್ ಮೇಕಿಂಗ್‌ನಲ್ಲಿ ಫೇಡರರ್ ಇವತ್ತಿಗೂ ಅರ್ಪುತ್ವವೇ. ಈತನ ಬೇಸ್‌ಬ್ಯಾಲ್‌ನ್ ಮತ್ತು ವಾಲಿ ಹೊಡೆತಗಳು ಬಹುತೇಕ ಎದುರಾಳಿಗಳ ದಿಕ್ಕು ತಪ್ಪಿಸುತ್ತವೇ.


ವಿಶ್ವದ 'ನಂಬರ್ ಒನ್' ರ್ಯಾಂಟ್ ಫೇಡರರ್‌ಗೆ ಹೂಸತೆನ್ನೂ ಅಲ್ಲ. 2004ರಲ್ಲಿ ಈತ ವಿಶ್ವದ 'ನಂಬರ್ ಒನ್' ಆಟಗಾರನಾಗಿದ್ದು. ಆದರೆ ಆಗ 23ರ ಹರೆಯ, ಬಿಸಿ ರಕ್ತ. ಒಟ್ಟು 304 ವಾರಗಳ ವಿಶ್ವದ ನಂಬರ್ ಒನ್ ರ್ಯಾಂಟ್‌ನಲ್ಲಿ ಉಳಿದುಕೊಂಡಿರುವುದೂ ಒಂದು ದಾಖಲೆಯೇ. ಅದರಲ್ಲೂ ಸತತ 237 ವಾರಗಳ ಕಾಲ ಈ ರ್ಯಾಂಟ್ ಉಳಿಸಿಕೊಂಡಿರುವುದು ವಿಶೇಷ.

ಫೇಡರರ್‌ನ ಈ ಅಧ್ಯಾತ್ಮ ದೈಹಿಕ ಸಾಮಾನ್ಯದ ಗುಟ್ಟೆನ್ನು? 'ಇಸ್ತುಬಿಧ್ಯ ಜೀವನ ಮತ್ತು ಎಡೆಪಿಡ ಸತತ ಆಟದ ಅಭ್ಯಾಸ ಇನ್‌ಬ್ರೂನ್ ಆತ. ಆದು ಅಡಿ ಒಂದು ಇಂಚು ಎತ್ತರದ ಈ ಸ್ಟ್ರೋ ಆಟಗಾರ. ಹಿಂದೆಯೇ 'ವೆಗಾನ್' (ಪ್ರಾಣಿಜನ್ ಆಹಾರ ನಿರ್ವಹಣೆ) ಉಳಿಸುತ್ತಿರುತ್ತಿದ್ದು. ಆದರೆ ಈಗ ಎಲ್ಲವನ್ನೂ ತಿನ್ನುತ್ತಾನೆ. ಟೆನಿಸ್ ಆಟ ಅತ್ಯಾನ್ತ ಮತ್ತು ದೈಹಿಕ ಕ್ರಮತೆಯನ್ನು ಬೇಡುತ್ತಿದ್ದು. ಟೆನಿಸ್‌ನ ಇದ್ದ ಸೆಟ್‌ಗಳ ಒಂದು ಆಟವನ್ನು ಆಡಲು ಅರು ಸಲ ಹೆಣ್ಣನ ಸಂಪರ್ಕ ಮಾಡುವಷ್ಟು ಶಕ್ತಿ ಬೇಕು' ಎನ್ನು ವರ್ವರಿಸುತ್ತಾರೆ. ವರ್ವಾಗ್‌ಕ್ಷೇತ್ರ ವಿನಿಭಾವದಿರು 70 ಪಂದ್ಯಾಗಳನ್ನು ಆಡತ್ತಿರುವ ಫೇಡರರ್, ಇವತ್ತಿಗೂ ಟೆನಿಸ್ ಕೋಟ್‌ನಲ್ಲಿ ನಿಂತರೆ ದೈತ್ಯನ್ನೇ.

2-3 ಗಂಟೆಗೊಮ್ಮೆ ಆಹಾರ ಸೇವನುವುದು, ಬೆಳಗ್ಗೆ ತಿಂಡಿಗೆ ಹೈ ಕಾಬೋರ್ ಫ್ಯಾಟ್ ಇರುವ ಆಹಾರ, ಲೋ ಫ್ಯಾಟ್ ಇರುವ ಹಾಲು ಮತ್ತು ಬೇಕೆಳಾಳು, ಮಧ್ಯಾಹ್ನ ಮತ್ತು ರಾತ್ರಿ ಹಗುರ ಉಳಿ-ಇದು ಆತನ ಪದ್ಧತಿ. ಆದರೆ ದಿನಕ್ಕೆ 10 ಗಂಟೆಯು ನಿದ್ರೆ ಬೇಕೆಂಬ ಬೇಕು. ಕೋಟ್ ಬಿಯಿಲ್ ಪಾನನಿ ಮುತುವರ್ಚಿಯಲ್ಲಿ, ಪ್ರತಿದಿನ ಹಗ್ಗದ ಸ್ವಿಟಿಂಗ್ ಮತ್ತು ಜಾಗಿಂಗ್. ಭೂಜದ ಸ್ವಾಯ ಹುರಿಗೆಳ್ಳಲು ಬಾಲ್ ಎಸೆದು ಹಿಡಿಯಲು ಮೆಡಿಸಿನ್ ಬಾಲ್ ಎಕ್ಸ್‌ರೋಸ್‌ನ್ನು, ಕ್ರೇ ಮತ್ತು ಕಲ್ಪಿನ ಸಮಸ್ಯೆಯ ಬುರುಸುಗಳಿಸಲು ಒಮ್ಮೆಲೇ ಎಸೆದ ಮೂರು ಚಿಂಡುಗಳನ್ನು ಎದುರಿಸಿ ಆಡುವುದು- ಈತನ ದಿನನಿತ್ಯದ ಅಭ್ಯಾಸ. ಆದರೆ ಬ್ರ್ಯಾನ್‌ನಿಮ್ಮೊ ಮತ್ತು ಚಾಕೋಲೆಟ್ ತಿನ್ನುವದನ್ನು ಮಾತ್ರ ಈತ ಈಗಲೂ ಬಿಟ್ಟಿಬ್ಬಿ.

ಪ್ರರುಪರ ಟೆನಿಸ್‌ನಲ್ಲಿ ಒಟ್ಟು 20 ಸಲ ಗ್ರಾನ್‌ಸ್ಲಾಮ್ ಪ್ರಶಸ್ತಿಗೆ ನೀಡಿರುವ ವಿಕ್ಕೆ ಆಟಗಾರನಿಂತೆ. ಈ ಸಾಧನೆಯನ್ನು ಸರಿಗ್ಗಳಲ್ಲಿ ಇನ್‌ಬ್ರೂಬ್ ಆಟಗಾರ ಬರುವುದು ಕಷ್ಟ. ಸ್ಟ್ರೋ ತಂದೆ ಮತ್ತು ದಕ್ಕಿ ಆಟಿಕ್ ಸಂಜಾತೆ ತಾಯಿ. 2000ದ ಸಿಡಿ ಒಳಿಬಿಕ್‌ನಲ್ಲಿ ತನ್ದೇ ರಾಪ್ಪು ದ ತಂಡದಲ್ಲಿ ಟೆನಿಸ್ ಆಟಗಾರಿಯಿದ್ದ ಮಿರ್ಕಾಳ್‌ನ ಮುದುವೆಯಾಗಿದ್ದಾನೆ. ಮುದುವೆಯಾದ 2009ರಲ್ಲಿ ಆವಿಧಿ ಹೆನ್ನು ಮಧ್ಯಾಹ್ನ ತಂದೆಯಾದ. ಮತ್ತು 2014ರಲ್ಲಿ ಅವಿಧಿ ಗಂಡುಮಧ್ಯಾಹ್ನ ಜಿನಿಸಿದವು. ಫೇಡರರ್ ಒಟ್ಟು ಟೆನಿಸ್ ಜಿವನದಲ್ಲಿ ಗಳಿಸಿದ ಬಹುಮಾನದ ಮೊತ್ತವೇ 11.55 ಕೋಟಿ ಅಮೆರಿಕನ್ ಡಾಲರ್ ದಾಟಿದ್ದ ಅದೂ ಒಂದು ದಾಖಲೆ.

ಈತನ ದೈಹಿಕ ಕ್ರಮತೆಯ ಬಗ್ಗೆ ಸದಾ ಅನುಮಾನ ಹೊಂದಿರುವ ಆಂಡಿ ದೊರ್ಲಿಂಗ್ ಪ್ರಾಧಿಕಾರದ ಅಧಿಕಾರಿಗಳು ಕಳೆದ ವರ್ವಾ ಆಕ್ಸ್‌ ಮತ್ತು ವಿಜ್‌ನ್ ಗೆಲ್ಲಿವಿನ ನಂತರ ಮತ್ತು ಬಗ್ಗೆ ಒಟ್ಟು 14 ಸಲ ಈತನ ದೊರ್ಲಿಂಗ್ ಟೆಸ್‌ ಮಾಡಿದ್ದರು!



Printed and Published by B.A. Ravi on behalf of The Printers (Mysore) Private Ltd. Printed at M/s Geetanjali Graphics, # B-71, New No. 84, KSSIDC, Indl Estate, 6th Block, Rajajinagar, Bengaluru- 560010 and published from The Printers (Mysore) Private Ltd., Plot Nos. 7 to12, Kumbalgodu Industrial Area, II Phase, Bengaluru - 560074. Editor: K.N. TILAK KUMAR.

Editorial Office: 75, M.G Road, Bengaluru-560 001 E-mail:editorsu@sudha.co.in. Phone: 2588 0000, Fax: 25880618, Editorial:25880619,

Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited.

RNI No 7891/65